

ಕರ್ನಾಟಕ ವಿಧಾನ ಪರಿಷತ್ತು

- 01 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 452
 02 ಸದಸ್ಯರ ಹೆಸರು : ಶ್ರೀ ಕೆ.ಎ.ತಿಪ್ಪೇಸ್ವಾಮಿ,
 (ನಾಮ ನಿರ್ದೇಶನ ಹೊಂದಿದವರು)
 03 ಉತ್ತರಿಸುವ ದಿನಾಂಕ : 16-12-2021
 04 ಉತ್ತರಿಸುವ ಸಚಿವರು : ಗೃಹ ಸಚಿವರು.


ಕ್ರ.ಸಂ	ಪ್ರಶ್ನೆ	ಉತ್ತರ
ಅ)	ರಾಜ್ಯದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಇವರ ಕೆಳಗಿನ ಅಧಿಕಾರಿಗಳಿಗೆ ರಾಜ್ಯದ ಯಾವ ಯಾವ ಸ್ಥಳಗಳಲ್ಲಿ ವಸತಿಗೃಹಗಳಿವೆ; (ಜಿಲ್ಲಾವಾರು ಮಾಹಿತಿ ನೀಡುವುದು)	ರಾಜ್ಯದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಇವರ ಕೆಳಗಿನ ಅಧಿಕಾರಿಗಳಿಗೆ ವಸತಿಗೃಹಗಳು ಇರುವ ಸ್ಥಳಗಳ ವಿವರವನ್ನು ಅನುಬಂಧದ ಕಾಲಂ-3 ರಲ್ಲಿ ಮತ್ತು ಇಲ್ಲದಿರುವ ಸ್ಥಳಗಳ ವಿವರವನ್ನು ಅನುಬಂಧದ ಕಾಲಂ-4 ರಲ್ಲಿ ಒದಗಿಸಿದೆ.
ಆ)	ರಾಜ್ಯದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಇವರ ಕೆಳಗಿನ ಅಧಿಕಾರಿಗಳಿಗೆ ಕೆಲವು ಪ್ರದೇಶಗಳಲ್ಲಿ ವಸತಿ ಗೃಹಗಳು ಇಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ ಯಾವ ಯಾವ ಪ್ರದೇಶಗಳಲ್ಲಿ ವಸತಿಗೃಹಗಳು ಇಲ್ಲದಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದು;	
ಇ)	ಈ ವಸತಿ ಗೃಹಗಳ ನಿರ್ಮಾಣಕ್ಕೆ ಪೊಲೀಸ್ ವಸತಿ ನಿಗಮದವರು ಯಾವ ಯಾವ ಯೋಜನೆಯನ್ನು ರೂಪಿಸಿದ್ದಾರೆ ಹಾಗೂ ಈ ವಸತಿ ನಿರ್ಮಾಣಕ್ಕೆ ಯಾವ ಯಾವ ಹಣಕಾಸು ಸಂಸ್ಥೆಯಿಂದ ಅನುದಾನವನ್ನು ಪಡೆದು ನಿರ್ಮಿಸುತ್ತಿದ್ದಾರೆ? (ಹಾಗಿದ್ದಲ್ಲಿ, ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದು)	<p>ಪೊಲೀಸ್ ವಸತಿಗೃಹಗಳ ನಿರ್ಮಾಣಕ್ಕೆ ರೂಪಿಸಲಾದ ಯೋಜನೆಗಳು ಹಾಗೂ ಅನುದಾನದ ವಿವರ ಈ ಕೆಳಕಂಡಂತಿದೆ.</p> <p>ರಾಜ್ಯದಲ್ಲಿ ವಿವಿಧ ಸ್ಥಳಗಳಲ್ಲಿ ಪೊಲೀಸ್ ವಸತಿಗೃಹಗಳ ನಿರ್ಮಾಣ ಮಾಡಲು ರಾಜ್ಯ ಸರ್ಕಾರದಿಂದ ಮಂಜೂರು ಮಾಡಲಾಗುವ ಅನುದಾನವನ್ನು ಕೆ.ಎಸ್.ಪಿ.ಹೆಚ್ & ಐ.ಡಿ.ಸಿ.ಎಲ್ ರವರಲ್ಲಿ ಠೇವಣಿ ಇರಿಸಿ, ಸದರಿ ನಿಗಮದವರು ಪೊಲೀಸ್ ವಸತಿ ಗೃಹಗಳ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳುತ್ತಿದ್ದಾರೆ.</p> <p>ಪೊಲೀಸ್ ಗೃಹ - 2020 ಯೋಜನೆಯಡಿಯಲ್ಲಿ ಹಂತ-1 ರಲ್ಲಿ 2782 ವಸತಿಗೃಹಗಳು, ಹಂತ-2 ರಲ್ಲಿ 4016 ವಸತಿಗೃಹಗಳು ಮತ್ತು ಹಂತ-3 ರಲ್ಲಿ 4200 ವಸತಿಗೃಹಗಳು ಒಟ್ಟಾರೆ 11,000 ವಸತಿ ಗೃಹಗಳನ್ನು ರೂ.2272.37 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. (ಉಡುಪಿ ಜಿಲ್ಲೆಯ ಕಾಪು ಸ್ಥಳದಲ್ಲಿ 02 ಎಸ್.ಐ ವಸತಿಗೃಹಗಳನ್ನು ಎನ್.ಹೆಚ್ ರಸ್ತೆಯ ವ್ಯಾಜ್ಯದಿಂದಾಗಿ ನಿರ್ಮಿಸಿರುವುದಿಲ್ಲ)</p>

ಸರ್ಕಾರದ ಆದೇಶ ಸಂಖ್ಯೆ:ಹೆಚ್‌ಡಿ/93/ ಪಿಬಿಎಲ್/ 2020, ದಿನಾಂಕ: 15/01/2021ರಲ್ಲಿ "ಪೊಲೀಸ್ ಗೃಹ 2025" ಯೋಜನೆಯಡಿಯಲ್ಲಿ ಅಡಿ 9,524 ಪೊಲೀಸ್ ಕಾನ್ಸ್ಟೇಬಲ್ ವಸತಿ ಗೃಹಗಳು ಹಾಗೂ 510 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಸತಿ ಗೃಹಗಳು ಸೇರಿ ಒಟ್ಟು 10,034 ವಸತಿಗೃಹಗಳ ನಿರ್ಮಾಣ ಕಾಮಗಾರಿಯನ್ನು ಮುಂದಿನ ಐದು ವರ್ಷಗಳಲ್ಲಿ ಕೈಗೊಳ್ಳಲು ರೂ.2000.00 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿರುತ್ತದೆ.

ಹಂತ-1 ರಲ್ಲಿ ಒಟ್ಟು 1128 ವಸತಿಗೃಹಗಳನ್ನು ರೂ.300.00 ಕೋಟಿ ಅಂದಾಜಿನಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ಪೊಲೀಸ್ ವಸತಿಗೃಹಗಳನ್ನು ನಿರ್ಮಾಣ ಮಾಡಲು ಬೇರೆ ಹಣಕಾಸು ಸಂಸ್ಥೆಯಿಂದ ಪಡೆದು ನಿರ್ಮಿಸಿರುವುದಿಲ್ಲ.

ಸಂಖ್ಯೆ:ಹೆಚ್‌ಡಿ 98 ಪಿಬಿಎಲ್ 2021


(ಆರಗ ಜ್ಞಾನೇಂದ್ರ)
ಗೃಹ ಸಚಿವರು